

ನಿಮಿಷದಲ್ಲಿ ನಿಮ್ಮ ಮಗುವಿಗೆ ಆರೋಗ್ಯಕರ ಮತ್ತು ಪ್ರೋಟೀನ್ ನೀಡಿ.



ಅಮುಲ್ ಚೀಸ್. ನಿಮ್ಮ ಮಗುವಿನ ಟಿಫಿನ್ ಬಾಕ್ಸ್‌ಗೆ ಸೇರಿಸಲು ಅಗತ್ಯ ಆಹಾರ. ಇದು ಮಜಾ ಮತ್ತು ರುಚಿಯೊಂದಿಗೆ ಪೌಷ್ಟಿಕಾಂಶವನ್ನೂ ನೀಡುತ್ತದೆ. ಅಮುಲ್ ಚೀಸ್ ಪ್ರೋಟೀನ್ ನಿಂದ ತುಂಬಿದ್ದು, ನಿಮ್ಮ ಮಗುವಿನ ಆರೋಗ್ಯಕ್ಕೆ ಮುಖ್ಯವಾಗಿದೆ. ಅಮುಲ್ ಚೀಸ್ ನೀವು ಕೇವಲ ನಿಮಿಷಗಳಲ್ಲಿ ಸ್ನಾಕ್ಸ್ ತಯಾರಿಸಲು ನೆರವಾಗುತ್ತದೆ. ಅಮುಲ್ ಚೀಸ್ ಬ್ಲಾಕ್‌ಗಳು, ಟಿನ್ ಮತ್ತು ಕ್ಯೂಬ್‌ಗಳಲ್ಲಿ ಲಭ್ಯ.

ಇದು ನನ್ನ ಚೀಸ್

ನೀವು ನಮ್ಮ ಯೂಟ್ಯೂಬ್ ಚಾನೆಲ್ www.youtube.com/amultv/ ಯಿಂದ ನಿಮ್ಮ ಭಾಷೆಯಲ್ಲಿ 50 ಕ್ಕೂ ಅಧಿಕ ಅಮುಲ್ ರೆಸಿಪಿಗಳನ್ನು ತಯಾರಿಸಲು ಕಲಿಯಬಹುದು



Marketed by : Gujarat Cooperative Milk Marketing Federation Ltd. Anand-388001. email:- customercare@amul.coop